



ನನ್ನ ಬೆರಳನವರೆಗೆ ಮುಟ್ಟಲು ಬಿಡು. ಆದರೆ ಎಂದೂ ಹಷ್ಟುಡ ನುಂಗಲು ಅವಕಾಶ ಹೊಡಬೇಡು; ಅಪ್ಪ ಹೇಳಿದ ಮಾತು ಯಾವಾಗಲೂ ನನ್ನ ಸ್ವರಕೆಯಲ್ಲಿದೆ.

ಅದರೆ ನನ್ನ ನಿಯಂತ್ರಣ ತಂತ್ರಕ್ಕೆ ಒಂದೇ ಒಂದು ವಿನಾಯಕಿಯಾಗಿ ಉಳಿದವ್ಯಾಂದರೆ ಎತ್ತರ ನಿಲವಿನ, ಹಳದಿ ವರ್ಣದ ಸ್ಥಳೀಯ ಗಿರಾಕಿ (salt water girl)1 ಮಾರ್ಗರೆಟ್‌ಎಂಬ ಹುದ್ದಿಗಿ. ಒಂದು ಮುಂಜನೆ ನಾನು ಹೊಸ ಭ್ರಾಹ್ಮಿನ ಹಿನ್ನೆಲೆಯ ಗ್ರಾಮಾಖ್ಯಾನ್‌ನ ಕೇಳಿಕೊಳ್ಳುತ್ತಿದ್ದೆ. ನಾನು ಯಾವ ಕಾಲಕ್ಕೂ ಸೇರಿದ್ದ ಹ್ಯಾಡ್‌ ವಸ್ತುಗಳನ್ನು ಕೊಳ್ಳುವುದಿಲ್ಲ. ನನ್ನಲ್ಲಿ ಹಣವಿರದಿದ್ದರೆ ಬಾಯಿಯುಷ್ಟಿಕೊಂಡು ಸುಮ್ಮಿನಿರ್ತೆನೇ. ಇದು ನನ್ನ ಒದಗಿನ ದ್ಯುಲ್ಯಿಪಾಕ್ಯಾವಾಗಿದೆ. ಹೀಗೆಯೇ ಒಂದು ರವಿವಾರ ನಾನು ಗ್ರಾಮಾಖ್ಯಾನ್‌ನ ಕೇಳಿಕೊಳ್ಳುತ್ತೇನೆ ಚೋಯಿಂಗ್‌ಸೈಕ್ ಬಾಯಾಡಿಸುತ್ತ ಕಿಟಕಿಯ ಬಾಚು ನಿಂತಿದ್ದೆ ಜನರು ಒಳ್ಳೊಳ್ಳಿಯ ಉಡಗೆ ಧರಿಸಿ ಅಲ್ಲಿಯೇ ಸಮೀಪದ ಚೆಚ್‌ಗೆ ಹೋಗುತ್ತಿದ್ದರು. ಅವರೊಂದಿಗೆ ಹೊರಟ್ ಈ ಮಾರ್ಗರೆಟ್‌ ನನ್ನನ್ನು ನೇಡಿದಳು. ನನ್ನ ಹಣೆಬಾರ ಎಂಫ್ರಾಂಡರೆ, ಅಲ್ಲಿಂದ ಅಡಿಕೊಳ್ಳಬೇಕಂದರೆ ಆಗಲೇ ಕಾಲ ಮಂಡಿಕೊಗಿತ್ತು. ಹೀಗಾಗಿ ಅವಳು ಚೆಚ್‌ನ ಕ್ರಿಯಾವಿಧಾಗಳೆಲ್ಲ ಮುಗಿಯುತ್ತಿದ್ದಂತೆ ನಾಲ್ಕೆ ನಾಡಿದ್ದು ಅನ್ನದೇ ಇಂದನ ದಿನವೇ ನನ್ನ ಶಿರಿಗಿ ಬಂದಬಿಟ್ಟಳು. ಅವಳು ನನ್ನಲ್ಲಿಗೆ ಬಂದಧ್ವನಿ ನನ್ನನ್ನು ರೋಮನಾ ಕ್ಯಾಥೋಲಿಕ್ ಧರ್ಮಕ್ಕೆ ಮತ್ತಾಂತರಗೊಳಿಸಲಿಕ್ಕಾಗಿ ಎಂದು ಅವಷುದ್ಧಿ ಹೇಳಿದಳು. ವಿಶ್ವಯಗಿಗೆ ಕೇಳಿಯೆಂಬುದಿಲ್ಲ, ದೊಡ್ಡ ಆನೆಯಂತಹ ಸುಂದರ ಮಾರ್ಗರೆಟ್‌ಇಗೆ ಅದು ಹೇಗೆ ಸಾಧ್ಯ? ಇರಲಿ. ನಾನು ಈಗ ಹೇಳುವುದರಿಂದ ಏಂದು ಅವಷುದ್ಧಿ ಕರೆಯನ್ನಲ್ಲ. ಅವಳ ಹುಟ್ಟುಕೆಯೆಂದ ನಾನು ಹೇಗೆ ಪಾರಾದೆ ಎನ್ನುವ ಕರೆಯನ್ನು ಹೇಳಿಬಿಟ್ಟಿರುವೆ.

ଅଂଦୁ ହେଲାପରିଷଦ ମୁଣ୍ଡ ଦିନପାଇତ୍ରୀ
ଆ ଦିନପାଇତ୍ରୀ କ୍ରିସ୍ତମାସାଷ୍ଟିତ ହେଲାପିଣ୍ଡ
ଅମ୍ବାତୋତ୍ତର କହିଂ ଆଜିରିଲାଗୁଥିଲୁ
ନାହେଲା ତିଙ୍ଗଳିନ କୋନେଗେ ପଗରକୁଣ୍ଡ
କାହାରେବ ଜନ (End of Month People).
କ୍ରିସ୍ତମାସ ହୁବୁଦ ହେଲାତ୍ରିଗେ ଇଷ୍ଟଭ୍ରତରମ୍ବ
ଦିଵସଗଳନ୍ତୁ କାହାରେଯିବେଳୁଲୀ
କଶ୍ଚିଯ ବେଳାଗୁଣ୍ଠିଦେ ଆଦର ହେଲା ପରିଷଦରେ
ଜୀବୁ ତୁମୁବ ହଣାଏଇରପ କାଲବଦୁ. ହିଂଗାରି
ନାନୁ ଅଂଦୁ କ ବ୍ରାହ୍ମ ହେଲେଦେ.

ಇಂದಿನ ದಿನಮಾನದ ಹೋಸ ಹುಡುಗರಾದ
ನೆವ್ವ 'ನಾವು ಕುಡಿಯುತ್ತೇವೆ' ಎಂದು ಹೇಳಿದರೆ
ನನಗೆ ನಗು ಬರುತ್ತದೆ. ಕುಡಿತ ಎಂದರೆ ಪನು
ಎಂದು ನಿಮಗೆ ಗೊತ್ತಿಲ್ಲ. ನೆವ್ವ ಒಂದು ಬಾಟಲ್ಲಾ
ಬೀರು ಕುಡಿದೀರಂದರೆ, ಒಂದು ಗುಟಕು ವಿಕ್ಕಿ
ಕುಡಿದೀರಂದರೆ ತಲೆಕ್ಕೆವರಂತೆ ಕಾಗಾಡಲು
ಪ್ರಾರಂಭಿಸುತ್ತಿರೆ. ಈ ವಾಡುಯಿಟ್‌ಹಾಸ್‌ ವಿಕ್ಕಿ

ననగేను మాడలు సాధ్య? ఎందు అందిరాత్రి నాను కుడియలు ప్రారంభించి ఏవినోబించో మూలక లందనో నగరం బహువరిద్దు రే అవశా యావచే దారియుండు హోరటిద్దు రూ అవరేల్ల వ్వాయితోహాసో మళిగీ భీట్టె కోడలేటేకు ఎన్నువు మాతోంది. ఓ దేవరు సంవత్సరాన్ని నాచిదాన్ని కుడియువాగ ఒందరొందిగే బేరోందను బేరిసచొరు ఎన్నవుదు నన్న సిద్ధాంత. నాను విషి కుడియలు బయిసిదరే అందు అదిన సంపూర్ణావాగి ఖ్యా దినవాగిరుత్తదే. నాాళి బీరో కుడియలు బయిసిదరే నాాళి అదిన సంపూర్ణావాగి బీరో దినవాగిరుత్తదే అందందిన దిన అందోందన్నల్లదే బేరేననుమా ముట్టుపుదిల్ల. ఇందు నాను విషి కుడియలు నిధారిసిదే. ఒందు సుట్టు బేయిసిద జికను హాగూ జినేవా గోల్లాన ఒందు టెనో ఆదేశ వాడిదే. ఆగిన సందభాద్యాను నాను ధూమపానవన్ను మాడుత్తిద్దు నంకరద దినగళల్లి జమునా వ్వేద్యనొంబు నన్న ఎదెయ గూడు కరకలు మేత్తిర బోగుణియాగిదే ఎందు హేళిదగాల్ల నాను సేదువుదన్న నిల్చిసిదే. ఆ జమునా వ్వేద్యనో అతిమానుష జేతనదంతే ఇద్దు అవను తలేగి, హెట్టిగే అఫువా ఎల్లోందరు సూజి చుట్టువంథవనాచిద్ద. నెవు ఎల్లా నోవిదే ఎందు హేళుత్తిరోం అవను అద్ద జాగేయల్లి సూజి చుట్టిచిదుత్తిద్ద. అద్భుతయి హెచ్చిగే యోచనే మాడలు అవర బిసమయిపరల్ల.

ఓ వల్లిల్లియో హోరిబిట్టే. నాను
పను హేళుక్కిద్దే? కా, అందు నాను
వాయిటోహాసా? ఏస్తి మత్తు ఒందా
బేయియాడ హోళియన్న తిండే. ఆగ ననయి
నీయాయితిందు నీవు భావిసిరహమయద
ఇల్ల, నేతే ఎన్నపుదు నన్న డైక్కనరియల్లియే
ఇల్ల కుడితద చక్క బిడువ పరికారార
దారియెందరే కుడియువున్న బిడువుద
అప్పే ఎందు నన్న తండె హేళుక్కిద్ద. హీగా
ననగే కుడియబేసైనికిదరే కుడియుత్తేశ్వరు
బేడవెన్నిసిదరే బిట్టుబిమత్తేనే అందు ననుషిక్కించు
మూరు గంటిగే కుడియువుదు శాకు, న్నిల్చిసు
ఎందు ననగే ననే హేళుకొండే. అప్పుర్చ
శూడలే శుఖివాగి నిదిసిదరాయితు ఎందు
నాను నన్న ర్యాలి స్కేల్ పరిదవనే మనయ
కట్టిగే హోరకే.

ನಮ್ಮ ಕಂಪನಿಯ ಹಿರಿಯ ಕಾರ್ಲಕ್ಸನ ಹ್ಯಾ
ಬಟ್ಟೆಯ ಮಾಲಿಗೆಗಳನ್ನ ಕ್ಷತ್ರದಲ್ಲಿದ್ದ ಗಾಗಿ
ಜೀಲು ಸೇರಿದ್ದ. ಆ ಹುದ್ದೆಯ ಉಸ್ತುವಾರಿಯನ್ನ
ಕೆಗ ನಾನು ನೋಡಿಕೊಳ್ಳುತ್ತಿದ್ದೆ. ಹೀಗೂ ಈ
ಕಂಪನಿಯವರೇ ಒದಗಿಸಿದ ಚಕ್ಕ ಮನೆಯ್ದ್ದಿ
ನಾನು ವಾಸಿಸುತ್ತಿದ್ದೆ. ಜಿ.ಬಿ. ಬಲವಂತ್‌ ಹೆಸರಿ
ನಾನು ಅಲ್ಲಿ ವಾಸಿಸುತ್ತಿದ್ದೆ, ಗೆತ್ತೆ? ಹೊರ

କଣ୍ଠୁ ହାତିଥିଦରେ ଶାକ, ନିଗର୍ ନଦି କାଣ୍ଡମୁଖପତଙ୍ଗ ଏଇଁଷ ମନେଯଟିଲୁ ନାମ ଇହୁଦୀ. ଅଟିଲି ଡଂଦୁ ବଧିବେ ନ୍ତର ଏରଦୁ କୋଣେଖାଇଦ୍ଵୀପ. ଜନ୍ମେଇମୁ ବଧିବେ ସ୍ମୃତିରେ କେପରୋନ ଏରଦୁ କୋଣେଖାଇଦ୍ଵୀପ. କାକତାଳୀସ୍ୟବେଂଳତେ ଅଂଦୁ ସ୍ମୃତି କେପରୋ ରଜୀଯ ମେଲେ ହୋଇଦ୍ବନୁ. ହେବାଗି ଅବନ ଏରଦୁ କେଣେକଣିଲି ଯାତି ଇହୁଦୀପ.

ನಾನು ಮುಂಬಾಗಿಲನ್ನು ತತ್ತ್ವ ಮನೆಯ ಒಳಗೆ
ಹೋದೆ. ಒಗಿನಿದ ಬಾಗಿಲಗೆ ಕೀಲಿ ಹಾಕೊಂಡೆ.
ಮೊದಲ ಕೇಳಬೇಯಲ್ಲಿ ಸ್ವೇಕರ್ ಅನ್ನು ಇಟ್ಟೆ.
ನತರ ಬೆಂದ್ರ ರಾಮನೆಂಳಗೆ ಪ್ರವರ್ತಿಸಿದೆ. ದಿಪ
ಹಚ್ಚಲಾರದಮ್ಮ ದಣಿದ್ದೆ. ನಾನು ಬೆಂದ್ರೆಯನ್ನು
ಕಳಚಿ ಅವುಗಳನ್ನು ಕುಚೆಯ ಮೇಲೆ ಬಿಡ್ದೆ. ಹಾಗೆ
ಮಾಡಿದವನೇ ಕೆಳ್ಳಿಂದ ದೊಡ್ಡ ಕಾಟನ ಮೇಲೆ
ಮರದ ದಿವ್ಯಾ ಬಿದ್ದು ಹಾಗೆ ಬಿದ್ದುಕೊಂಡೆ. ದೇವರ
ಸಾಕ್ಷಿಯಾಗಿ ಹೆಣ್ಣುತ್ತೇನೆ, ನನ್ನ ಹಾಗಿಸಿಯಲ್ಲಿ ಒಬ್ಬ
ಮಹಿಳೆ ಇದ್ದಳು ಅವಳು ವಿಂಡಿತವಾಗಿಯೂ
ಮಾರ್ಗರೆಚ್ಚು ಎಂದು ನನ್ನ ಮನಸ್ಸು ಹೇಳಿತು.
ನಾನು ನಗುತ್ತಲೇ ಅವಳ ದೇಹವನ್ನು ಅಲ್ಲಿ
ಇಲ್ಲಿ ಮುಟ್ಟುಲು ಪ್ರಾರಂಭಿಸಿದೆ. ಅವಳು
ಪೂರ್ಣಪೂರ್ಣಾದಲ್ಲಿ ಬೆಂತು ಲೇಯಾಗಿದ್ದಳು.
ನನ್ನ ನಗುವನ್ನು ಮುಂದುವರಸುತ್ತ, ‘ಯಾವಾಗ
ಈ ಮನೆಯೋಳಿಗೆ ಬಂದೀ?’ ಎಂದು ಕೇಳಿದೆ.
ಅವಳಿಂದ ಯಾವುದೇ ಉತ್ತರ ಬರಲಿಲ್ಲ. ಈಗ
ಅವಳು ಮನಸಿಕೊಂಡಿದ್ದಾಳೆ. ತನ್ನನ್ನು ಕ್ಷಬ್ಧಾಗಿ
ಕರೆದುಕೊಂಡು ಹೋಗು ಎಂದು ಅವಳು
ಕೇಳಿಕೊಂಡಿದ್ದಳು. ನಾನು ಸಾಧ್ಯವಿಲ್ಲ ಎಂದು
ಹೇಳಿದೆ. ‘ನಿನಾಗಿಯೇ ಅಲ್ಲಿಗೆ ಬಂದರೆ ಅಲ್ಲಿ
ಭೆಟ್ಟಿಯಾಗೋಽಽಾ’ ಎಂದು ನಾನು ಹೇಳಿದೆ.
ನಾನು ಯಾರನ್ನು ಕ್ಷಬ್ಧಾಗಿ ಕರೆದುಕೊಂಡು
ಹೋಗುವದಿಲ್ಲ. ಹೀಗಾಗಿ ಅವಳು ಬೇಸರ
ಮಾಡಿಕೊಂಡಿದ್ದಾಳೆ ಎಂದು ಅನುಮಾನಿಸಿದೆ.

‘బేటరిసదు’ ఎందు నాను కేళదే. ఆదాగ్ని అపణింద యావుదే ఖుత్తర బచలిల్ల. ఏనో కేళబేటిందు ‘మలకీసందిరువేయా?’ ఎందు కేళదే. ఆవాగలూ అవశు మాతనాడలిల్ల. హెంగసరు నన్న మనిగే బరువుదేందర ననగే ఇష్టవిల్లవేందు నాను ఈగాగలే నిమగే కేళరువ. ఆదరే ఎల్ల నియమగళూ ఒంచోందు వినాయతి ఇద్దే ఇరుత్తదే. హిగగి మాగారెటోళన్న ఇందు ఇట్ల నోఇద నాను కొఱిపికోండే ఎందు హేళదరే ఒందు అప్పటి సుళ్ళన్న కేళింతాగుత్తదే. అవళ మోలీగళు వదనారు వదినేఖ వషాద హుపుయియర మోలీగళ హాగే నేట్లగ నింతిరువుదన్న నాను గమనిసిదే. ఒహుతః అవశు హాగియు మేలే లంగాక మలగిరువ కారణింద హాగిరచముదు. నాను అవళ కూదలన్న స్ఫీసిదే. అపు యూరోటియన్ మపిలీయ కూదలన హాగే ఇద్దపు. నన్న నగువు ఒత్తాయిపూవాచకవాగి నందిహోయితు. నాను అవళ తలేగూదలన్న